

ತುಲಾ



ಸಂಬಂಧಗಳಲ್ಲಿ ಸಾಮರಸ್ಯ
ಕಾಯ್ದುಕೊಳ್ಳಿ. ಅಂದಾಗ
ಮಾತ್ರ ಉತ್ತಮ
ವಿಚಾರಗಳು ನಿಮ್ಮನ್ನು ಆವರಿಸಿಕೊಳ್ಳಲು
ಸಾಧ್ಯ. ನಿಮ್ಮ ಹಳೆಯ ವಸ್ತು-
ವಸ್ತುಗಳನ್ನೆಲ್ಲಾ ಒಮ್ಮೆ ನೋಡಿ ಮತ್ತು
ಬಳಸದೇ ಇಟ್ಟಿರುವುದನ್ನು ದಾನ ಮಾಡಿ.
ಶುಭ: 1, 2, 3, 4, 13
ಅಶುಭ: 7, 8, 9, 15, 16

ಮಕರ



ಕೈಯಲ್ಲಿರುವ
ದೊಡ್ಡ ಕೆಲಸವನ್ನು
ಪೂರ್ಣಗೊಳಿಸುವಿರಿ ಮತ್ತು
ಮುಂದಿನ ಅಗತ್ಯ ಹೆಜ್ಜೆಗಳ ಕುರಿತು
ಆಲೋಚಿಸುವಿರಿ. ಹಾಗೆಯೇ ಹಳೆಯ
ಮತ್ತು ನಿಷ್ಪ್ರಯೋಜಕ ಸಂಗತಿಗಳನ್ನು
ನಾಶಮಾಡಿ.
ಶುಭ: 4, 5, 6, 15, 16
ಅಶುಭ: 17, 18, 19, 20, 21

ವೃಶ್ಚಿಕ



ನಿಮ್ಮ ನವೀನ
ಗುರಿಗಳಿಂದ
ಸುತ್ತಲಿನವರನ್ನು
ಚಕಿತಗೊಳಿಸುವಿರಿ. ಹೊಸ
ಆಲೋಚನೆಗಳು ಇಡೀ ತಿಂಗಳು
ನಿಮ್ಮನ್ನು ಉತ್ತೇಜಿಸಲಿವೆ. ನೀವು
ಬುದ್ಧಿವಂತರು, ಹಾಗೆಂದು ಎಲ್ಲರನ್ನೂ
ಟೀಕಿಸಬೇಡಿ.
ಶುಭ: 1, 2, 3, 13, 14
ಅಶುಭ: 17, 18, 19, 20, 27

ಕುಂಭ



ಮಕ್ಕಳು, ಹಿರಿಯರು,
ಅವರ ಆರೋಗ್ಯ-
ಕಾಳಜಿಯಂತಹ ಸಂಗತಿಗಳು
ಕಾಡಬಹುದು.
ನಿಮ್ಮಲ್ಲಿ ಇಲ್ಲದಿರುವುದರ ಕುರಿತು
ಕೊರಗುವುದಕ್ಕಿಂತ ಇದ್ದುದನ್ನು ನೆನದು
ಸಂಭ್ರಮಿಸಿ. ಸಮಸ್ಯೆಗಳನ್ನು ಎದುರಿಸಿ.
ಶುಭ: 3, 4, 5, 15, 16
ಅಶುಭ: 10, 11, 26, 28

ಧನುಸ್ಸು



ಶಾಂತವಾಗಿರುವುದು
ಮತ್ತು ಅಗತ್ಯ ವಿಶ್ರಾಂತಿ
ಪಡೆಯುವುದು ಬಹಳ ಮುಖ್ಯ.
ಅತಿಯಾದ ಸಿಟ್ಟು ಒಳ್ಳೆಯದಲ್ಲ.
ಅದು ನಿಮ್ಮ ಜೊತೆಗಿದ್ದವರಿಗೂ,
ನಿಮಗೂ ಹಾನಿ ಮಾಡುತ್ತದೆ. ಸಿಟ್ಟನ್ನು
ನಿಯಂತ್ರಿಸಿ.
ಶುಭ: 1, 2, 12, 13, 14
ಅಶುಭ: 4, 5, 10, 11, 20

ಮೀನ



ಸಮಸ್ಯೆಗಳನ್ನು
ಹಗುರವಾಗಿ ಕಾಣಬೇಡಿ.
ಸಂಕೀರ್ಣ ಸಮಸ್ಯೆಗಳನ್ನು ಜಾಣ್ಮೆಯಿಂದ
ಪರಿಹರಿಸುವುದು ಜೀವಿತಾವಧಿಯ
ಸವಾಲು ಮತ್ತು ನಿಮ್ಮ ಜೀವನಕಾಲ
ಅಡಗಿರುವುದೂ ಅಲ್ಲಿಯೇ
ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಶುಭ: 5, 6, 7, 8, 23
ಅಶುಭ: 15, 16, 19, 20